15

Expression of Interest (EOI) for the sale of Crude Coal Tar under MOU/LTA from NSL, Nagarnar

to Sell Crude coal tar to industrial Users by entering into MOI

for long term sales. The interested industrial Users/Manufacturers may send their request to enter MOU with us for minimum quantity of 500 MT per month of Crude Coa Tar. Such interested buyers may send their request on their letter head to General Manager (Commercial), NIMDC Steel Limited, Commercial Department, Nagaryar, Jagdalpur, Chhattisgarih, 49001. For more details kindly visithtips://mmdcsteel.nmdc.zo.in/The Last Date for Submission of ECD 1823-09-2046.

SI.No.	Particulars Particulars	Details
1	Name of corporate debtor	M/s SVK SHIPPING SERVICES PRIVATE LIMITED
2	Date of incorporation of corporate debtor	10-11-2009
3	Authority under which corporate debtor is incorporated/ registered	Registrar of Companies, Vijayawada
4	Corporate Identity No. / Limited Liability Identification No. of corporate debtor	U35110AP2009PTC085760
5	Address of the registered office and principal office (if any) of corporate debtor.	Registered Office: Door No: 9-7-40/7/2, Lakshm Nagar, Sivaji Palem, Visakhapatnam – 5300017 Andhra Pradesh, Administrative Office: Plot No. 303, Krishnanjal Towers, Babji Nagar, Wallahi Uptands, Sri Puram Vishakhapatnam –530013, Andhra Pradesh
6	Date of closure of Insolvency Resolution Process	06-09-2024
7	Liquidation commencement date of corporate debtor	06-09-2024(Order Uploaded on 10-09-2024)
8	Name and registration number of the Insolvency Professional acting as the Liquidator	KALVAKOLANU MURALI KRISHNA PRASAD IBBIMPA-001/IP-P00967/2017-2018/11588
9	Address and e-mall of the liquidator, as registered with the Board	8-27, Mythripuram Colony, Jillelguda Karmanghat, Vyshalinagar Post Hyderabad-500079 E-mail:kmk123ip@gmail.com
	Address and e-mail to be used for correspondence with the liquidator	8-27, Mythripuram Colony, Jillelguda Karmanghat, Vyshalinagar Post, Hyderabad 500079, E-mail: liquidator.svkspl@gmail.com
11	Last date for submission of claims	10-10-2024 (30 days from the date of receipt of Liquidation Order)

wide order dated 06-09-2024, order copy uploaded on 10-09-2024, holders of Mrs. SVK SHIPPING SERVICES PRIVATE LIMITED are hereby n to submit their claims with proof on or before 10-10-2024, to the liquidator at the

Lucasca and you summer to a care with the proof is premon, by post of by electronic means.
The Forms can be downloaded from the profit which good in home throughout the Submission of false or misleading proof of dames shall altract penalties.

Submission of false or misleading proof of dames shall altract penalties.

Date: 1149-2025 Liquid and Liquid

Mindteck,

Mindteck (India) Limited (CIN:L30007KA1991PLC039702) ed Office: A.M.R. Tech Park, Block 1, 3rd Floo #664, 23/24, Hosur Main Road, Bommanahalli, Bengaluru - 560 068 Ph. No.: +91 (80) 4154 8000 | E-mail: info@mindteck.com

NOTICE

NOTICE

NOTICE is hereby given that pursuant to Section 91 of the Companies Act, 2013 read with Rules made thereunder and Regulation 42 of 2013 read with Rules made thereunder and Regulation 42 of 2013 read with Rules made thereunder and Regulation 42 of 2013 read with Rules and the Rules and Regulation 42 of 2014 read to Record 2014 or 10 read allotment of Sous Equily, Shares the Paril 2014 (Four) existing fully paid-up Equily Shares of 710-each for every 4 (Four) existing fully paid-up Equily Shares of 710-each for every 4 (Four) existing fully paid-up Equily Shares shall be allotted to the equity shareholders whose names appear in the Regeleter of Members of the Company and in the beneficial records of the Depositories as on the said date. This information is also available on the website of BSE Limited and National Stock Exchange of India Limited (NSE) at www.bsendra.com.and www.nseindia.com/respectively.

For Mindteck (India) Limited Sathya Raja G. AVP-Legal and Company Secretary

PUBLIC NOTICE PICICI Home Finance

Place: Bengaluru Date: September 10, 2024

ndra (E), Mumbai 4000 Closure of Branch

Bandra (E). Mumbai 400651
In telescent of Branch 3
In telescent 3

For ICICI Home Finance Co. Ltd. Priyanka Shetty Company Secretary

ASIAN ENERGY SERVICES LIMITED

CIN: L23200MH1992PLC318353

Regd. Office: 83, 3'd Floor, Omliar Esquare, Chunabhatti Signal,
Eastern Express Highway, Sion (East), Mumbai –400022, Maharashtra, India
Tel. No.: 022-42441100 Email: secretarial@asianenergy.com Website: www.asianenergy.com

CORRIGENDUM TO THE NOTICE OF EXTRA ORDINARY GENERAL MEETING ("EGM") SCHEDULED TO BE HELD ON THURSDAY, SEPTEMBER 19, 2024 THROUGH VIDEO CONFERENCING ("VC") / OTHER AUDIO VISUAL MEANS ("OAVM") AT 11.00 AM (IST). We draw attention of all the shareholders of Asian Energy Servicuse Limited ("the Company") towards the Newspaper Publication dated August 28, 2024 (Notice of EGM) issued for convening the EGM on Thursday, September 19, 2024, through VC / OAVM at 11.00 AM (IST). The EGM notice has been dispatched to the shareholders of the Company on August 27, 2024, in due compliance with the provisions of the Companies Act, 2013 (the Act) read with relevant provisions made thereunder.

This Corrigendum is being issued to make some amend Explanatory Statement which forms part of notice of the EGM: dments / additions made in the

Explanatory Statement which forms part of notice of the EGM:

1. Point no. (1) (Objects of the Issue).

2. Point no. (4) [Basis or justification for the price (including the premium, if any) has been arrived at].

3. Point no. (5) (Intent of the promoters, directors, key managerial personnel or senior management of the Company to subscribe to the offer).

4. Point no. (12) (Undertaking as to re-computation of price and lock-in of specified securities).

This Corrigendum to the notice of the EGM shall form an integral part of the notice of the EGM which has been already circulated to the shareholders of the Company and on and from the date hereof, the notice of the EGM shall flavays be read in conjunction with this Corrigendum.

This Corrigendum will be available on the website of BSE Limited (www.bseindia.com) and the National Stock Exchange of India Limited (www.nseindia.com) and on the website of the Company (www.asianenergy.com).

Company (www.asianenergy.com).

All other contents of the notice of the EGM, save and except as modified or supplemented by this Corrigendum, shall remain unchanged. All shareholders are requested to cast their vote through remote e-voting after considering the above changes through.

All other contents of the notice of the EGM, save and except as modified or supplemented by this Corrigendum, shall remain unchanged. All shareholders are requested to cast their vote through remote e-voting after considering the above changes through.

pugn. For Asian Energy Services Limited Sd/-Ms. Shweta Jain Company Secretary

Place: Mumbai Date: September 11, 2024

PPFAS Mutual Fund

PPFAS Asset Management Private Limited
(Investment Manager to PPFAS Mutual Fund)
Registered Office: - 8182, 8th Floor, Sakhar Bhavan, Ranmath Goenka Marg,
Nariman Point, Mumbai - 400 021, Maharashtra, NINDA, 7E. 91 22 6140 6555 Fax: 91 22 6140 6590,
E-mail: mf⊚ppfas.com. Website: www.amc.ppfas.com CIN No: - U65100MH2011PTC220623

NOTICE CUM ADDENDUM TO THE STATEMENT OF ADDITIONAL INFORMATION (SAI) OF PPFAS

Appointment of Key Managerial Personnel

.

Appointment or key whateverside the Board of Directors of PPFAS Asset Management Private Limited (PPFAS AMC) and PPFAS Trustee Company Private Limited (PPFAS TC) have noted the appointment of Mr. Tejasvi Gupta as the Head - Operations (Fund Accounting) of PPFAS Asset Management Private Limited w.e.f.August 22, 2024

Accordingly, the section 'Information on Key Personnel of the PPFAS Asset Management Private Limited,' in the SAI shall include the following details:

	9				
Name of the	Age	Qualification	Brief Experience		
Key Personnel and					
Designation					
Tejasvi Gupta	44 Years	MBA in Finance	Mr. Tejasvi Gupta has done MBA in Finance from Pune		
(Head - Operations		(Pune University)	University. Prior to joining PPFAS Mutual Fund, he was		
(Fund Accounting))			associated with JM Financial Asset Management Pvt Ltd		
			as Sr. Vice President - Fund Accounting in the Operations		
			Department since 2006. He has overall experience of 18		
			years in the Fund Accounting, banking and settlement		
I			department. He started his career with a CA firm as key		
			mambar in accieting for the Statutory Auditing		

member in assisting for the Statutory Auditing.

This addendum forms an integral part of the Statement of Additional Information (SAI). All other features, tern and conditions mentioned in the SAI remain unchanged.

For PPFAS Asset Management Private Limited (Investment Manager to PPFAS Mutual Fund)

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.



VIDEOCON INDUSTRIES LIMITED

Si.	Particulars	ended 31.12.2023	ended 31.12.2023	ended 31.12.2022
	(Refer Notes Belaw)	(Un-Audited)	(Un-Audited)	(Un-Audited)
1.	Total income from Operations (net)	1,576.46	4,834.38	1,514.99
2.	Net Profit / (Loss) from ordinary activities before tax and exceptional items	-21,407.96	-61,014.72	-21,916.37
3.	Net Profit / (Loss) for the period before tax after exceptional items	-21,407.96	-61,014.72	-21,916.37
4.	Net Profit / (Loss) after taxes and exceptional items	-21,407.96	-61,014.72	-21,916.37
5.	Total comprehensive income for the period (comprising profit / (loss) for the period after taxes and other comprehensive income (after tax)	-21,407.96	-61,014.72	-21,916.37
6.	Paid-up equity share capital	3,344.59	3,344.59	3,344.59
7.	Reserve excluding Revaluation Reserves as per balance sheet of previous accounting year			
8.	Earnings Per Share (for continuing and discontinued operations)			
	(a) Basic	-64.01	-182.43	-65.53
	(b) Diluted	-57.64	-164.29	-59.01

For VIDEOCON INDUSTRIES LIMI

ABHIJIT GUHATHAKURT Date : 9th September 2024

VIDEOCON INDUSTRIES LIMITED

(Refer Notes Reine 3,257.92 1,900.78 -39,606.76 -10,708.46 1,695.87 before tax and exceptional items.
Net Profit / (Loss) for the period before tax -20.311.53 -39.606.76 -10.708.46 after exceptional items.

Net Profit / (Loss) after taxes and exceptional -20,311.53 -39,606.76 -10,708.46 items
Total comprehensive Income for the period
(comprising profit / (loss) for the period after
taxes and other comprehensive income -20,311.53 -39,606.76 -10,708.46 3,344.59 Earnings Per Share -32.02 -28.83

No.: IBBI/IPA-003/IP-N000103/2017-2018/11158

THIS IS A PUBLIC ANNOUNCEMENT FOR INFORMATION PURPOSES ONLY AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES NOR IT IS A PROSPECTUS ANNOUNCEMENT, NOT FOR RELEASE, PUBLICATION OR DISTRIBUTION, DIRECTLY ON RIDIRECTLY, OUTSIDE INDIA.

INITIAL, PUBLIC OFFERING OF CHILD'S HARES ON THE MAIN BOARD OF THE RES I MEMTER (DISES) AND INVANCIONAL STOCK EXCHANGES IN MORAL MITTER THE AND TOCKTHER WITH SEC.

THE STOCK EXCHANGES) IN COMPLIANCE WITH CHAPTER II OF THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REQUIATIONS, 2016,
AS AMENDED ("SEED ICON REGULATIONS).

Place: New Delhi Date: 9th September 2024

PUBLIC ANNOUNCEMENT



ATHER ENERGY LIMITED

the registered office of our Company, a certificate of incorporation dated October the registered office of our Company, a certificate of registration dated May 31, immed company, pursuant to a board resolution dated unit 6, 2024, and or efficiate of incorporation dated August 27, 2024 was issued by the Registrar of y and Certain Corporate Matters - Changes in the registered office of our linda (1588) on September 9, 2024 (DRHP). Our Company was originally incorporated as: Affect bendy Prinate Limited as a private limited complany using company control and uncompanies. Tank Macu, Chemia, Andream and Riobart Islands, Pursuant to a change in the registered office of our Company (Chemia). Andream and Riobart Islands, Pursuant to a change in the registered office of our Company into a public limited company, pursuant to a shared selection of the company of the compan

PROMOTERS OF OUR COMPANY: TARUN SANJAY MEHTA, SWAPNIL BABANLAL JAIN AND HERO MOTOCORP LIMITED

PROMOTERS OF OUR COMPANY: TARUN SANJAY MEHTA, SWAPNIL BABANLA JAIN AND HERO MOTOCORP LIMITED IN INTIAL PUBLIC OFFERING OF [4] EQUITY SHARES OF FACE VALUE OF ? 1 EACH "PEQUITY SHARES") OF ATHER ENERGY LIMITED (DUT -COMPANY" OR THE "ISSUER") FOR CASH AT A PRICE OF 4 [4] PER EQUITY SHARE INCLUDING A SECURITES PRESIME OF 7 [4] PER EQUITY SHARE THE "OFFER PROCESSA" OF 10 [4] MILLION OF 10 [4] MILLION OF 10 [4] PER EQUITY SHARES OF FACE VALUE OF ? 1 BY OUR COMPANY AGGINERATING TO ? [4] MILLION OF 10 [4] PER EQUITY SHARES OF FACE VALUE OF ? 1 BY OUR COMPANY AGGINERATING TO ? [4] MILLION OF 10 [4] PER EQUITY SHARES OF FACE VALUE OF ? 1 SOURCE OF 1 [4] PER EQUITY SHARES OF FACE VALUE OF ? 1 SOURCE OF 1 [4] MILLION OF YOUR SHAPE IN THE PROMOTER SELLING SHAREHOLDERS". UP TO 1 \$3.00.00 EQUITY SHARES OF FACE VALUE OF ? 1 SOURCE OF 1 SOURCE OF 1 [4] MILLION OF YOUR SHAPE IN THE PROMOTER SELLING SHAREHOLDERS". UP TO 1 \$3.00.00 EQUITY SHARES OF FACE VALUE OF ? 1 SOURCE OF 1 [4] MILLION OF YOUR SHAPE IN THE PROMOTER SELLING SHAREHOLDERS". UP TO 1 \$3.00.00 EQUITY SHARES OF FACE VALUE OF ? 1 SOURCE OF 1 [4] MILLION OF YOUR SHAPE IN THE PROMOTER SELLING SHAREHOLDERS". UP TO 1 \$3.00.00 EQUITY SHARES OF FACE VALUE OF ? 1 SOURCE OF 1 [4] MILLION OF YOUR SHAPE IN THE PROMOTER SELLING SHAREHOLDERS "IN THE PROMOTER SELLING SHAREHOLDERS" IN THE PROMOTER SELLING SHAREHOLDERS "IN THE PROMOTER SELLING SHAREHOLDERS SHAPEHOLDERS". UP TO 1 \$3.00 MILLION OF YOUR SHAPE IN THE PROMOTER SELLING SHAREHOLDERS SHAPEHOLDERS SHAP

ect to the Bild Offler Period not exceeding 10 Working Days. Any revision in the Price Band, and the revised Bild Offler Period, if applicable, shall be widely disseminated by not sauing a public notice and also by indicating the change on the websites of the BRLMs and at the terminals of the Members of the Syndicate and by intimation to Designated Inter

subject to the field Offer Period not exceeding 10 Violating Days. Any revision in the Price Band, and the revised Bild Offer Period, if applicable and by inferior incident pick changes on the websited of the Bilds and at the retiremant of the Members of the Syndroids and by inferior incident on Designated Intermediative and Sporoson Bank(s), as a spoilcable.

The Offer is being made in terms of Rule 19(2)(t) of the SCRR read with Regulation 31 of the SEBI ICDR Regulations. The Offer is being made through the Book Building Process in accordance with Regulation (St. 1904) and the SEBI ICDR Regulations wherein in terms of Regulations (St. 2) of the SEBI ICDR Regulations, not less than 75% of the Net Offer shall be available for allocation on a proportionate basis to Qualified Institutional Ways (SIBE), and such protrion, the "Offer Period" provided for all control and an appropriation than the SEBI ICDR Regulations, or already of the SEBI ICDR Regulations, and such protrion, the "Offer Period" provided than 10 or company in constitution with the SEBI ICDR Regulations, or already of the SEBI ICDR Regulations and th

	REGISTRAR TO THE OFFER			
AXIS CAPITAL	HSBC	JM FINANCIAL	NOMURA	LINKIntime
Axis Capital Limited Axis House, 1st Floor P.D. Meng, Yivin Mumbai - 400 025 Mumbai - 400 025 Telephone - 49-22-4025 2183 Telephone - 49-22-40	HSBC Securities and Capital Mariets (India) Private Limited 20200, Marienas (annual Floor, Fort Marieta, 400 Cf.) Machinaria (India) Private Limited 20200, Marienas (India) Private Limited 20200, Marieta (India) Private (I	JM Financial Limited 7th Floor, Chergy Appositation Margi, Prabhadieri, Murchai - 400 025, Matharpashia, Margi, Prabhadieri, Murchai - 400 025, Matharpashia, Margi, Respiration - 400 025, Matharpashia, Margineria, Investor Grievance emails; opievance abd@jirdl.com (website: www.jmfl.com) Contact Person, Prachee Dhuri SEBI Registration No.; IMM000010361	Nomura Financial Advisory and Securities (India) Private Limited Cestign House, Level 11 Pict F, Shirosagar Estate, Dr. Anne Besant Road, Wind Marmal - 400 018, Maleraestra, India Telephone: 91 22 4007 4037 House Level Telephone: 91 20 4007 House Level	Link Intime Intia Private Limited C-101 1st Floor, 247 Park L.B.S. Marg., Vishroot (West) Murriad - 400 083 Maharashhra, India 430 Maharashhra, India 430 Maharashhra, India 430 Investor grievance e-mail. Investor grievance e-mail. Webste: www.inkintime.co.in Contact Person. Sharil SEBI Registration No. INRODOOM/2056

Sumant Sharma
SEBI Registration No.:INM000010353 not specifically defined shall have the same meaning as ascribed to them in the DRHP.

For ATHER ENERGY LIMITED

Place: Bangalore Date: September 10, 2024 ATHER ENERGY LIMITED is proposing, subject to applicable statutory and regulatory requirements, receipt of requisite approvals, market conditions and other considerations, to make an initial public of Equity Shares and filed the DRPP with SEBI and the Stock Exchanges on September 9, 2024. The DRPP shall be enhalted on the velocitied of SEBI at www.setsi.gov.in, and is available on the velocitied of SEBI at www.setsi.gov.in, and is available on the velocitied of SEBI at www.setsi.gov.in, and is available on the velocitied of SEBI at www.setsi.gov.in, and is available on the velocitied of SEBI at www.setsi.gov.in, and is available on the velocitied of SEBI at www.setsi.gov.in, and is available on the velocitied of SEBI.dis.in, a. Nat College SEBI.dis.in, and SEBI

ed under the U.S. Securities Act of 1933

financialexp.epapr.in

-

पंजाब नैशनल बैंक 峰 punjab national bank

कब्जा तथा बिक्री सचना बाता संख्या ०९११००जेके ०००४५२०७ और ०९११००ईजी०००००१०६ मेसर्स लियो ट्रैबल हाइट्स प्रोप े इंटर मोहन टीवान दारा ली गई क्या सविधा सभी तथारकर्ताओं गार्रटरों सह-

दायित	वकर्ताओं को सूचित वि	क्या जाता है कि उनके द्वारा प्रत्येक खाते के	विरुद्ध नीचे वि	ए गए विवरण के अनुसार र्	लए गए ऋण वहां उल्लिखित तिथियों प	र एनपीए बन गए हैं।
क्र. सं:	शास्त्रा	कर्जदार/गारंटर के नाम	सुविधा का नाम	प्रतिभृति	15 दिनों की सूचना समाचार पत्र के प्रकाशन की तिथि एनपीए की तिथि	31.07.2024 को शेष बकाया
1.		उधारकर्ताः श्री इंदर मोहन दीवान	परिवहन ऋण	वोल्वो बस धारक पंजीकरण सं.	24.08.2024	2,26,00,819.78/- क. (केवल दो करोड खळीस
	मंडी हिप्र प्रॉप. मेससे लियो ट्रैवल हाइट्स पहला पता: एफ79/5, वेस्टर्न एवेन्यु, उब्ल्यू-। लेन खावपुर, सैनिक फार्म, पुष्पा भवन, दक्षिण दिल्ली 110062 दूसरा पता: एफ76/6, वेस्टर्न एवेन्यु, उब्ल्यू-। लेन खावपुर,		जीईसीएल HF ऋण HF	HR55AE0015 ਕ HR55AE0786 ਕ DL1PC5445 का दृष्टिबंधक।	01.05.2024	लाख आठ सौ उन्नीस रुपए तथा अठहतर पैसे) जमा आगामी व्याज तथा प्रभार।
		ग्वन, दक्षिण दिल्ली 110062 गन पुत्र इंदर मोहन दीवान पहला पताः एफ7	9/6, वेस्टर्न एवं	ान्य्, डब्ल्य्-1 लेन खानपुर,	सैनिक फार्म, पुष्पा भवन, वक्षिण	17114K

मारत भी रोहत विकाद के हा पहले होता है जा महित की सार होता है जा महित भी रहत है जिस है जा पहले होता है जा स्वाप्त कर के स्वाप्त कर के स्वाप्त कर के सार होता है जा स्वाप्त कर होता है जा स्वप्त है जा स्वप्त कर होता है जा स्वप्त है जा स्वप्त कर होता है जा स्वप्त कर होता है जा स्वप्त है जा स्वप्त कर होता है जा स्वप्त कर होता है जा स्वप्त है जा स्वप्त कर होता है जा स्वप्त कर होता है जा स्वप्त ह

THIS IS A PUBLIC ANNOUNCEMENT FOR INFORMATION PURPOSES ONLY AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES NOR IT IS A PROSPECTURE ANNOUNCEMENT, NOT FOR RELEASE, PUBLICATION OR DISTRIBUTION, DIRECTLY OR NORIECTLY, OUTSIDE NOW, INITIAL PUBLIC OFFERING OF EQUILY SHARES ON THE MAIN BOARD OF THE SES LIMITED SHESP, AND INVOSTICES, STOCK EXCHANGES IN ORDINALIMITED INTEST, AND TOGETHER WITH SEE, THE "STOCK EXCHANGES" IN COMPLIANCE WITH CHAPTER IF OF THE SECURITIES AND EXCHANGE BOARD OF HOM, ISSUE OF CAPITAL AND DISCLOSURE REQUIREMENTS, REQUIREMENTS, PROJUCTIONS, 2018.

PUBLIC ANNOUNCEMENT



ATHER ENERGY LIMITED

Our Company was originally incorporated as "After Energy Private Limited" as a private limited company under the provisions of the Companies. Act. 1555, journal to a conflicate of incorporation of the Companies, Termit Nadu. Chemia. Antenna and Nicobart Islands. Pursuant to a change in the registered office of our Company, a certificate of register and the control of the Company and the registered office of our Company, a certificate of register asharenolders resolution dated June 27, 2024. The name of our Company was changed to "After Energy Limited" and a fresh certificate of incorporation dated August 27, 2024, the name of our Company was changed to "After Energy Limited" and a fresh certificate of incorporation dated August 27, 2024 was issued Company, or page 295 of the Uraft Neal Ferring Privacyclus dated September 9, 2024 site of with Securities and Exchange Board of India ("SEBIT") on September 9, 2024 site of with Securities and Exchange Board of India ("SEBIT") on September 9, 2024 site of with Securities and Exchange Board of India ("SEBIT") on September 9, 2024 site of with Securities and Exchange Board of India ("SEBIT") on September 9, 2024 site of with Securities and Exchange Board of India ("SEBIT") on September 9, 2024 site of with Securities and Exchange Board of India ("SEBIT") on September 9, 2024 site of with Securities and Exchange Board of India ("SEBIT") on September 9, 2024 site of with Securities and Exchange Board of India ("SEBIT") on September 9, 2024 site of With Securities and Exchange Board of India ("SEBIT") on September 9, 2024 site of With Securities and Exchange Board of India ("SEBIT") on September 9, 2024 site of With Securities and Exchange Board of India ("SEBIT") on September 9, 2024 site of With Securities and Exchange Board of India ("SEBIT") on September 9, 2024 site of With Securities and Exchange Board of India ("SEBIT") on September 9, 2024 site of With Securities and Exchange Board of India ("SEBIT") on September 9, 2024 site of With Securities and Exchange Board

PROMOTERS OF OUR COMPANY: TARUN SANJAY MEHTA, SWAPNIL BABANLAL JAIN AND HERO MOTOCORP LIMITED

PROMOTERS OF OUR COMPANY: TARRUS SANJAY MEITTA, SWAPNIL BADANILA JAIN AND HERO MOTOCORE LIMITED

HITLA PUBLIC OFFERING C | 16 EVENT YEARS OF FACE WILLE 0 F : 1 EACH FEDUTY SHARES OF FACE BURSON OF 1 EACH FEDUTY SHARES OF FACE WILLE 0 F : 1 EACH FEDUTY SHARES OF FACE WILLE 0 F : 1 EACH FEDUTY SHARES OF FACE WILLE 0 F : 1 EACH FEDUTY SHARES OF FACE WILLE 0 F : 1 EACH AGGREGATING TO : 1 EACH FEDUTY SHARES OF FACE WILLE 0 F : 1 EACH AGGREGATING TO : 1 EACH FEDUTY SHARES OF FACE WILLE 0 F : 1 EACH AGGREGATING TO : 1 MILLION SWAPNIL BADANILA IN OTHER DESCRIPTION OF INFORMATION OF INFORMATIO

AS THE: "NET OPFER", THE OPPER AND THE NET OPPER SHALL CONSTITUTE (#)S AND (#)S, RESPECTIVELY, OF THE POST-OPPER PINCED FOR STARLE CAPITAL OF OUR COMPANY.

THE PINCED FOR THE DISCOUNT IN THE BRILLING OFFER A DISCOUNT OF (*) (a) THE OPER OFFER PINCED FOR THE BRILLING OFFER ADDRESS OF (*) (A) THE POST-OPPER PINCED FOR THE BRILLING OFFER ADDRESS OFFER A

URCHARDLY SPANLE BEAPTHOWN ITEM. THE WELEVAN I SECTIONS OF THE KIPP AND PROSPECTION.

BY AND PROSPECTION.

BY AND PROSPECTION.

Which pages after such revision of the Price Band, subject to the total Bird Offier Pericid and the authorised for a temperature three additional bytemic pages after such revision of the Price Band, subject to the total Bird Offier Pericid and the authorised bytemic pages after such revision for the Price Band, subject to the Bird Offier Pericid and the Price Bird Offier Pericid for a minimum of one Windows pages to the Bird Offier Pericid and speciate the state level described by the Vision pages and the subject to the Bird Offier Pericid and speciate the state level described by the Vision pages and the subject to the Bird Offier Pericid and speciate the state level described by the Vision pages and the vision to the Socke Extending and the Vision pages and Vision pages an

by Issuing a public notice and also by indicating the change on the websites of the BRLMs and at the terminate of the Members of the Syndicate and by infirmation to Designated Intermedianies and Synonic Bank(s), as applicables.

The Offer is being made in terms of Rule 18(2)(b) of this SCRR read with Regulation 3f of the SEBI LORR Regulations. The Offer is being made in terms of Rule 18(2)(b) of this SCRR read with Regulation 3f of the SEBI LORR Regulations where in terms of Regulation 2(c) of the SEBI LORR Regulations where in the remove of Regulation 2(c) of the SEBI LORR Regulations where in the remove of Regulation 2(c) of the SEBI LORR Regulations where in the remove of Regulation 2(c) of the SEBI LORR Regulations, rolled the site of the SEBI LORR Regulations where it is made to a south portion on a government of the site of the SEBI LORR Regulations, where the site of the SEBI LORR Regulations where it is made to a south of the SEBI LORR Regulations, which is the site of the SEBI LORR Regulations where it is made to a south of the SEBI LORR Regulations, which is the site of the SEBI LORR Regulations, which is the site of the SEBI LORR Regulations, which is the site of the SEBI LORR Regulations, which is the site of the SEBI LORR Regulations, which is the site of the SEBI LORR Regulations, which is the site of the SEBI LORR Regulations, which is the site of the SEBI LORR Regulations, which is the site of the SEBI LORR Regulations, and the site of the SEBI LORR Regulations and the site of the SEBI LORR Regula

The court occurs over an other or to any more accreasionate or ring or the current WIN SED.

The court of the

Any decisions in mines of twice the Equity Shares decisioned in the IRRH pay only be taken after the Red Herring Prospectus ("RHP") has been filled with the RoC and must be made solely on the basis of such the RHP. The Equity Shares, when offered through the RHP, are proposed to be listed on Stock Excitanges.

For details of the share capital and capital structures and the mannes of the signatures to the memorandum and the number of shares subscribed by them of our Company, please see the section filled "Capital".

Structure" beginning on page 103 of the DRHP. The biblity of the members of our Company is limited. For details of the start and fortain structures and the mannes of the signatures of the mannes of the signatures of the mannes of the signature of shares subscribed by them of our Company, please see the section filled "Capital".

Structure" beginning on page 103 of the DRHP. The biblity of the members of our Company is limited. For details of the main objects of our Company as contained in the Memorandum of Association, please see the servicion titled "Michael Astron. Main Order of Survices and Fortain Company as contained in the Memorandum of Association, please see the servicion titled "Michael Astron." and English of Capital Astron. Association of the Capital Astron.

The Capital Astron. As of the Capital Astron. Association of the Capital Astron.

The Capital Astron. As of the Capital Astron. Association of the Capital Astron. Association of the Capital Astron. Astron. Astron. Astron. Astructure of the Capital Astron. Association of the Capital Astron

	REGISTRAR TO THE OFFER			
AXIS CAPITAL	◆ X HSBC	JM FINANCIAL	NOMURA	LINKIntime
Auis Capital Limited Arcs House, 1st Floor PB. Marp, Windri Mumbai - 400 025. Maharasathar, 1st - 400 025. Maharasathar, 1st - 24,235 2183. Telephone - 191 22,4235 2183. Tenal, share-energy-po@axasoap in complaints@axisoap in Westeller. www.ashocquial ou. in Contact Person. Sugar Jatakiya SEBI Registration No. INM0000102039	HSBD: Securities and Capital Markets (India) Private Limited 5,29(3), Mahariam Faneth Fanet. For Murmba - 4,000 J. Mahariam India Telephone: +91 22 8964 1299 Email: attemptions or 192 28964 1299 Email: attemptions or mail: investor grisvance email: inv	JM Financial Limited 7th Floor, Cheetyy Appeachank Marghan Marghapeachank Marghank M	Somure Fleenskal Advisory and Sociarities (India) Private Limited Caejay House. Level 11 Plat F. Shihasajar Estata, Dr. Amie Besant Road, Wind Telephone: 412 24 037 4037 Telephone: 412 24 037 4037 Telephone: 412 24 037 4037 Telephone-612 24 037 Telephone-612 24 037 Telephone-6	Link Intiline India Private Limited C-101. 18 Floor, 247 Paris I 8 Marq, Valenni (Was) Murtipe, 400 085 Martipe, 400 085 181 91 91 91 1449 Email: dheeringripo (Binkintine o.in Website: www. Harbitime co.in Website: www. Harbitime co.in Website: www. Harbitime co.in Website: www. Harbitime co.in SEBI Registration No.: IMPRODUIGNESS

ATHER DEED/VILMITED is proposing, solvent to applicable statutory and regulatory requirements, receipt of requisite approvals, market conditions and other considerations, to make a proposing.

Equity Shares and filed the DRHP with SEBI and the Slock Exchanges on September 9, 2004. The DRHP shall be available on the weather of SEBI at www.sebi.gov;in, and is available on the weather of SEBI at www.sebi.gov;in and is available on the SEBI at www.s

Acvas

011PLCD34297) पंजीबन वर्ष निर्मास कार्याः 201-202, दितीय मंजिल, मानसरोवर इंडस्टीयल एरिया, जयपुर-302020 सिवयुरिपाईकीशन अधिनियम 2002 की धारा 13 (2) के अन्तर्गत मांग सुवना पत्र

ऋणी का नाम	माग सूचना का दिनांक व राशि	बंधक सम्पत्ति का विवरण		
अकित युष्ता, आवेश सुपार युष्ता, पगता युष्ता खाता सं.LMMO802219-200141453 त्र LNMO809422-230271394 व LNMO809420-210179133	9 सितम्बर 2024 र 3661667/- व र 2022983/- व र 877077/- 4 सितम्बर 2024	सम्पन्ति (1) मोहत्स्ता बनबता गंत्र, बाताजी मॉहर गोह तहसील व जिला-मोराहाबाद, बार्ड में. 42, उत्तर प्रदेश । सम्पन्ति (2) मोहत्त्त अनबता गंत्र, बाताजी मॉहर गोड, बार्ड में. 42, तहसील व जिला - मोराटाबाद, उत्तर प्रदेश क्षेत्रफल सम्पन्ति (1) 71.35 बगै मीटर । सम्पन्ति (2) 67 वर्ग मीटर		
यश कुमार, पथन एक्स, चेतना चेतना जमानतदार: कमल कुमार खाता सं. LNCDS16222-230278711	9 सितम्बर 2024 र 527519/- 4 सितम्बर 2024	गता नं. 24/2, प्लॉट गांव जयमलपुर भजोई, कमल पेट्राल प्रम्य के पास, तहसील चन्दीसी, जिला - सम्भल, उत्तर प्रदेश, पिन-244410 क्षेत्रफल 83.16 वर्ग मीटर		
राम कुमारी, राहुल राहुल, अभीषेक गौर खाता सं. LNARH17923-240308004 व LNARH17723-240312299	9 सितम्बर 2024 र 1241366/- व र 427962/-	मकान नं. 52, खसरा नं. 533, सुदर्शन धाम, नन्दलालपुर के पास, नाराइच, आगरा, क्षेत्रफल 91.97 वर्ग मीटर		

दिनांक 11.09.2024 प्राधिकृत अधिकारी आवास फाइनेंसियर्स लिमिटेंड

(E) TURBERT Spedicals

केंग्रहा के Canara Bank 🕸 विकास के एसेट रिकारी सैनेवारेट ब्रॉच (स्थारवाधी) ने विकास के राम, करावान 1,5500 (शिराया) । सोबाहर- ०१६४-४८११६२ मेरा आईटि- 056290@canarabank.com

'प्रयत्र सं. आईएनसी—26'

वर्ग (नेनान) निक्न 2014 के निक्न 30 के अनुसरन में केन्द्रीय सरकार, क्षेत्रीय निर्देशक के समक्ष, उत्तरी क्षेत्र, नई दिल्ली

আই ইफल बिल्डवेल प्राइवेट लिमिटेड जिसका रजिस्ट्रीकृत कार्यालय : 210, अन्या साहजहोपुर उत्तर प्रदेश-242001 में स्थित है

0

मोबाइल- 0184-4041820 मेल आईडी सामान हटाने के लिए अंतिम सूचना

, '', मेसर्स एच जी रिटेल वेंचर प्राइवेट लिमिटेड (उधारकर्ता) पता 1:– डी–57, लोक्षर ग्राउंड फ्लोर छतरपुर एन्क्लेव नई दिल्ली–110017। पता 2: 2

. मैसरी एवं भी दिन्त केर प्रविदेश निर्मिद्ध (कारकत) जा 11- वी-57, तीवत ग्रावड फ्लार क्रतपुर एक्सव वह किरणा-1100/11 जा 2-210 को एक्सवेर या बुला मा मार्ग, ने हिल्ली . श्री विजय फल सिंह तीनर पुत्र श्री होणियार सिंह तीनर (निर्देशक) पता- फलेट नंबर 7342, चिंकट- 7 सेक्टर- वी वस्ती कुंब, हिल्ली -110070 विजयत अपने प्रति होता के किरणा-विजयत केरिया हो केरिया किरणा केरिया के

विषया, फिर देवर 7342, हिबील वन, पकिट 7, केवर देते, प्रशीमा एस्टेट वसले कुल, नई हिल्ली 110070 में पढ़े हुए सामान को हटाये के लिए स्त्रीमा पॉल्टेट ना पामाण पर ARMBHECOVERYMARYPL2022 टिलॉक 23.00.00221 एंडरें 1, 12 प्रमाण पर ARMBHECOVERYMARYPL2022 टिलॉक 23.00.00221 एंडरें 1, 2 समय नैसिट सिटल 0.10.10222 टिलॉक वें प्रशास के प्रशा

्षण्य ज्यान र क्ष चेक स्थान्ता जाध्यम्भा, 2022 के प्राराजन के बनुसार नक्षमंत्र वात जा बहुन के गए हिन्सीय के तत आगे वह दा है। गूप जाने के प्रमाण के प्राप्त के प्रमाण के प्रम के प्रमाण के प्रमाण के प्रमाण के प्रमाण के प्रमाण के प्रमाण के

हुम्प अपन्यः हपदा ध्यान हैं: (1) 10.00 2024 को मोबाहल नंबर २०००२ २४६७४ पर भेजे गए जाटरगएप के माध्यम से विनरित किया गया।

(1) 10.09.2024 को मोबाइल नंबर 9999234674 सर भन गए ब्हार्ट्लपुर क नाज्य । (2) rajeshtom@yahoo.com पर मेने गए ई-मेल के माध्यम से विवरित किया गया। प्राधिकृत अधिकारी, केनत वैंक

ऐक्सिस बैंक लि0 कब्जे की नोटिस

स्टिंग एमेंट्स सेंटर प्रथम रहा थी-4 / व से सेंट-4, गोगती नगर हिस्सार सुवाबक उद्याप-20010 परिवरण केवियम हिस्सारी, प्रतिय राज सम्मान्येस्तर संदिर से सामने, तो गांवन के पान, परिवासित, कामनावाद-20000 प्रतिक केवियम हिस्सारी, प्रतिय राज सम्मान्येस्तर संदिर से सामने, तो गांवन के पान, परिवासित, कामनावाद-200000 प्रतिक को प्रतिक केवियम केवियम केवियम सिकारीत किलानीति होता किलानीति होता केवियम क

एक्ट का धारा 13(8) का आर आकृष्ट किया जाता है है	इ तय समय सामा म बन्धक सम्पात्त का राबाम (म	ाचन) कर सकत ह।
		मांग नोटिस के अनु सार बकाया राशि
खातेदार/गारन्टरों का नाम एवं पता	बंधक सम्पत्तियों का विवरण	मांग सूचना की तिथि
24 4/11		कब्बे की विधि
की अजीत सिंह (ऋणी) पुत्र की गिर्चज, पदा—मकान मंठ 186/ए, गोविंदपुर, विकास नगर, खुदुम वाटिक रेपास, मयुर-281001, वी संकर सिंह (चङ-ऋणी) पुत्र की गिर्चज, पदा—सकान नंठ 143, रनावधी—2, छारा, मबुरा—281401	मृमि/सम्परित स्थित मकान गं0 198/ए/276, एताँट गं0 4, खसरा गं0 117, मीजा-गोविदपुर, अंदस्त सोनोती नगर, मधुरा, एरिया-168.78 वर्ग मी, सम्परित जी आजीत एंव जी तंकर के नाम, चौड्यदी-मूर्य-कमल का मकान, प्रविचन-खोट गं0 8. करवर-रास्ता 30 चौडा,	₹0 2441596.39 ₹0 279632.19 दि. 24.05.2024 तक + देव ब्याज एवं अन्य खर्चे 31.05.2024
	दिशान-अन्य का मकान।	07.09.2024
जी मुकेश शर्मा (ऋषी) पुत्र जी मगवान स्वकर, पता- नगला इकदंता, खमिनी, मधुप, च्याप्र-281601, जीमती सरोज (सह-ऋषी) पत्नी जी मुकेश शर्मा, पता()- नगला इकदंता, खानिनी, मधुप, च्याप्र- 281501, पता()-पताँट नंठ 58 भाग, परिवहन नगर	भूगि/सम्परित (बावासीय/व्यवसायिक) स्थित प्लॉट नं0 59 माग, परिवहन नगर कॉलोमी, बसरा नं0 167 पुराना, गीजा-वाकलपुर, राहसीत एवं जिला-अधुर, 5050-281004, एरिया— 128.41 वर्ग मी, सम्परित श्रीमती सरोज के नाम,	स्त्त 1222780.01 स्त्त 17478.07 दि. 16.04.2024 तक + देय ब्याज एवं अन्य खर्चे
कॉलोनी, खसरा नं० 187 पुराना, मीजा—बाकलपुर, वहसील एवं जिला—मधुरा, खात्रा0—281004	चौडद्दी-पूरब-श्री लवानिया जी का खाली प्लॉट, पश्चिम-श्रीमती पूजा जी का मकान, उत्तर रोड, दक्षिण लवानिया जी का मकान।	22.04.2024 07.09.2024
बीमती विषयस सिंह (ऋगी) यहनी श्री शूपेस सिंह, पता()—ग्रम-मोकरा, पोस्ट-जोगीपुरा, तहसील-काजपुर जोगीपुरा, कावन सिंह नगर, उत्तरावस्व-202407, पता(2)—वाता गं० 0000, स्वस्त 309/2/, प्राम- गोकरा, प्राह्मनी स्कूल के पास, बाजपुर, कावनसिंह	भूमि/सम्पर्तिः (कावासीय/व्यावसायिक) श्वितः स्वारा गं0 0000, स्वस्ता गं0 309/2/1, ग्राम- गोवरा, प्राइगरी स्कूत के पास, बाजपुर, कथानीहः मनस-253401, एश्वि-130.11 वर्गं भी., सम्परितः श्रीमती विश्वत सिंह के नाम, बाँहस्य-मूरब-15	स्त्र0 1718486,80 रू० 34922,00 दि. 18.05,2024 तक + देय ब्याज एवं अन्य खर्चे
नगर-263401, श्री गुरनीत कुमार (सह-ऋणी) पुत्र श्री गरबचन दास, पता-गजरोता, पोस्ट-जोगीपरा,	फीट (4.573 मी.) चीस्त्र रास्ता, पश्चिम-आनंद चीसन का मकान एंद कृष्ण कुमार का खेत,	18.05.2024
वहसील-बाजपुर, कथम सिंह नगर, उत्तराखण्ड- 282401	चत्त्वर-आनंद चीहान की सम्पत्ति, दक्षिण- वाता की सम्पत्ति।	09.09.2024
श्रीमती में मू अप्रवास (क्रमी) पत्नी भी पंकज अप्रवास, पता(1)-34, फेज-2, गोर्कमन रोत, भी जी बाव स्कूस के सामने, कुमा लॉर्सिड, बाक्जपुर, म्युरा, एउठा— 281004, पता(2)-प्लॉट मंठ 34 पर मकान, कृष्णा ऑसिंड कंशिली फेज-2, भी जी बाब स्कूस के पास, बाक्तपुर, मुखुर, एउठा—281001, भी पंकज अप्रवास, पता-34,	भूमि / सम्परित (क्षावासीय / व्यावसायिक) सम्पर्तित रिवार पर्रोट ने 0 अ पर मकान, कृष्णा ऑपिंक कॉलोनी फेन-2, श्री जी बाबा स्कूल के पास, बकसपुर, मधुप, वर्ध्य0-281601, एरिया— 169.82 वर्ष मी., सम्परित श्रीमठी मीनू अग्रवाल के नाम, चौडद्दी—पुरुब-कॉलोनी रोड,	रू० 3804339.80 रू० 30063.00 दि. 22.05.2024 तक + देव ब्याज एवं अन्य खर्चे 22.05.2024
केज-2, गोर्वधन रोड, श्री जी बाबा स्कूल के सामने, कृष्णा ऑर्बिड, बाकलपुर, मधुरा, उठाग्र0-281004	पश्चिम-श्री निगम का मकान, चत्वर-कॉलोनी चेड, दक्षिण-प्लॉट नंध 33 पर श्री अन्नवाल का मकान।	07.09.2024
जी प्रदीप गुप्ता (ऋगी) पुत्र भी किशोरी लाल गुप्ता, पता()—आई में0 4, पाशी केशिली, प्रात्तीमा, क्लाम सिंह नगर-262308, पता(2)—गर्ड नेंग 12, देशेत नग्न 300 का भाग, प्राम—नीगवन बग्गू, चहसील-व्याचित्रा, क्लिजा—क्लाम सिंह मार्ग-262308, श्री प्रवास गुप्ता (सह—ऋगी) पुत्र श्री किशोरी साल गुप्ता, ()—गर्ड	नूमि/सम्परित (आवासीय/व्यवसायिक) रिवत वर्ष गे० 12, खेत ग० 330 का नाग, प्राम-नोगवन बग्गू तक्ष्मीस-व्यापित, पिसा- क्रम सिंह नगर-262308, एरिवा-238,77 वर्ग मी, सम्पर्तित मी प्रयोग गुप्ता एंव मी प्रवास मुखा के नाग, चीहर ही-युर्ख-एतता 16"-0"	स्त्र0 3936570.52 रू० 46050.00 दि. 10.05.2024 तक + देव ब्याज एवं अन्य खर्चे
नं0 4, टनकपुर रोड, मेन मार्केट, खातिमा, स्वयम सिंह	चौड़ा, पश्चिम-नाला, चत्तर-ईसाई मिश्नरी का	10.05.2024
नगर-262308, पता(2)- वार्ड नं० 12, खेत नः० 330 का भाग, ग्राम-नौगवन थम्यू, वहसील-खादिमा, जिला-स्थाम सिंड नगर-262308	प्लॉट, बिक्कण-मिश्रा जी का प्लॉट।	07.09.2024
सी चंदन सिंह मनरास (ऋणी) पुत्र श्री जगव सिंह मनरास, पता(1)—मनरास कॉटेज, पानी की टंकी के पास, सखनपुर, रामनगर रेंज, नैनीताल, रामनगर, चरतराखण्ड—244715, पता(2)—भूखण्ड नं0 818,	चम्परिवा(1)— भूमि/त्तम्परित (आवासीय/ व्यवसायिक) श्थित कोटद्वार रोड लखनपुर, सॉल्ट सहकारी समिति के पास, रामनगर, नैनीताल, उत्तराखण्ड-244715, एरिया-97.55	स्त0 3557021,60 दि. 18,03,2024 तक + देय ब्याज एवं अन्य खर्चे
मोहत्सा-लखनपुर, रावत स्वीट्स के पास, रामनगर, नैनीताल, उत्तरसखण्ड-244715, श्रीमती शांति देवी	वर्ग मी., सम्पत्ति श्रीमती शांति देवी मनचल के	18.03.2024
मनराल (ऋणी) पत्नी श्री चंदन सिंह मनराल, पता(1)—मनराल कॉटेज, पानी की टंकी के पास, लखनपुर, रामनगर रेंज, नैनीताल, रामनगर, चत्तराजण्ड—244715, पता(2)—कोटद्वार रोड लखनपुर,	नाम, चौडव्दी-पुरब-एम.बी सेड, पश्चिम- रोड, घटार-सोंटर सडकारी समिति भवम, इक्षिण-एम.बी रोड। सम्पदित(2)- आवासीय/व्यावसायिक सम्पदित स्थित मुक्ट नंठ 519, मोडल्स-सखनपुर,	06.09.2024
सॉस्ट सहकारी समिति के पास, रामनगर, नैनीताल,	रायत स्वीट्स के पास, रामनगर, नैनीताल,	

दिनांकः 11.09.2024

पाधिकत अधिकारी प्रक्रिमम बैंक लिए

ಗಾಜಾದ ಖಾನ್ ಯುನಿಸ್ ನ ಹಮಾಸ್ ಕಮಾಂಡ್ ಸೆಂಟರ್ ಮೇಲೆ ದಾಳಿ

ಇಸ್ರೇಲ್ ದಾಳಿ; 40 ಜ<u>ನ ಸಾವು</u>

nata: ಅಸ್ಟೇಲ್ ಮತ್ತು ಪ್ಯಾಲ್ಕೋನ್ ನಡುವೆ ನಡೆಯುತ್ತಿರುವ ಯುದ್ಧದ ಭೀಕರತೆ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ಯಾಲ್ಕೋನ್ ಭೂಪ್ರದೇಶದ ದಕ್ಷಿಣದಲ್ಲಿರುವ ಜನನಿಬಿಡ ಪ್ರದೇಶದ ಮೇಲೆ ಅಸ್ಟೇಲಿ ಸೇನೆ ನಡೆಸಿದ ದಾಳಿಯಲ್ಲಿ 40 ಜನರು ಸಾವನ್ನಪ್ರಿದ್ದಾರೆ ಮತ್ತು 60 ಮಂದಿ ಗಾಯಗೊಂಡಿದಾರೆ

ಹಕ್ಷಣವಿಲ್ಲರು ಜನಕ್ಕೆ ಪ್ರಕ್ಷಣದ ಹೆಚ್ಚಾಗಿದ್ದರು ಹೆಚ್ಚಿಸಿದ್ದಾರೆ ಹಳ್ಳುಗೆ ನಡುಪಿದ ದಾಳೆಯಲ್ಲಿ 40 ಜನರು ಸಾವೃತ್ಯವ್ಯಾದೆ ಮತ್ತು 60 ಮಂದಿ ಗಾಯಗೊಂಡಿದ್ದಾರೆ ಈ ಬಗ್ಗೆ ಗಾಡಾದ ನಾಗತ ರಕ್ಷಣ ಸಂಸ್ಥೆ ಮಾಹಿತಿ ನೀಡಿದ್ದು, ಆ ಪ್ರದೇಶದಲ್ಲಿ ಹಮಾಸ್ ಕಮಾಂಡ್ ಸುಟರ್ ಆವು ಗುಳುಯಾಗಿಸಿಕೊಂಡು ಮಾಡು ನಡುವುದೆ. ಗಾಹಾದ ಪ್ರಕ್ಷಮುಖ ರಕ್ಷಣ ಸಗರವಾದ ಬಾಕ್ ಮಾಡುವುದಲ್ಲಿ ಇತ್ತೇಳಿ ಮೀಲೆ ಮಾಡುವುದು ಮಾಡುವುದಲ್ಲಿ ಇತ್ತೇಳಿ ಮೀಲೆ ಸಾರಕ್ಷಿತ ಮಂದು ಸಂದು ಗೋತ್ರವೆಯನ್ನು ಸರವಾರಗೊಂಡು ಪ್ರಾರ್ಥಿಕ್ಕನೆಯಾದವರು ಅಲ್ಲಿ ಅತ್ರಯ ಪಡೆಯುತ್ತಿದ್ದರು. ವರುಗ ಸೇನೆ ಆ ಪ್ರದೇಶವರ್ನೇ ಗುರಿಯಾಗಿಸಿ ಮಾಡುವುದು ಎಂದುಗ ಸೇನೆ ಆ ಪ್ರದೇಶವರ್ನೇ ಗುರಿಯಾಗಿಸಿ ಮಾಡುವುದು ಮಾಡುವು ಮಾಡುವುದು ಮಾಡ ಹತ್ಯೆ ಮಾಡಿದೆ ಎನ್ನುವುದನ್ನು ದೃಢಪಡಿಸಿತ್ತು. ಇದಕ್ಕೆ ಕಾರಣರಾದವರನ್ನು ಹತ್ಯೆ ಮಾಡುವವರೆಗೆ ಇಸ್ರೇಲ್ ವಿಶ್ರಮಿಸುವುದಿಲ್ಲ ಎಂದು ಪ್ರಧಾನಮಂತ್ರಿ ಬೆಂಜಮಿನ್ ನೆತನ್ನಾಹು ಗುಡುಗಿದ್ದಾರೆ.



ಇಸ್ರೇಲ್ ದಾಳಿ ಮಾಡಿದ ಸ್ಥಳ ಪರಿಶೀಲನೆ ಮಾಡುತ್ತಿರುವ ಸ್ಥಳೀಯರು.

ಸರಕಾರದ ವಿರುದ ಪೃತಿಭಟನೆ

ಚೆರ್ ಅನೀವ್ ನಲ್ಲಿ 3,00,008ಕ್ಕೂ ಅಧಿಕ ಮಂದಿ ಜನಾಯುದ್ದರೆ, ದೇಶದ ವಿವಿಧ ಭಾಗಗಳಲ್ಲಿ 2,00,000 ಅಧಿಕ ಮಂದಿ ಪರ್ಮತ್ತು ಪಟ್ಟಚುವೆ ನಡೆಸಿದರು. ಇದು ಸುಮಾರು 18 ತಿಂಗಳಲ್ಲಿ ಅತಿಸಿದ್ದಾರೆ ಪ್ರಾಲಿ ವಿನೀತಿನಿದ್ದರೆ. ವೀಡಿಬಿನದಲ್ಲಿ ಚೆರ್ ಅನೀವ್ ಮುಖ್ಯ ಜೆಪ್ಟಾರಿ ಉದ್ದಕ್ಕೂ ಹತ್ತೆಗೀಡಾದ ಒತ್ತೆಯೂಳುಗಳ ಚಿತ್ರಗಳೊಂದಿಗೆ, ದ್ವಜಗಳನ್ನು ಹಿಡಿದ ಪ್ರತಿಭಟನಾಕಾರು ತುಂದುವುದು ಕಂಡು ಬಂದಿದೆ. ಈ ಸಂಬಂಧ ಈಗಾಗಲೇ 29 ಮಂದಿಯನ್ನು ಬಂಧಿಸಲಾಗದೆ ಎಂದು ಸ್ಥಳಂತು ನಾವುವುದಾಗು ವರದು ಮಾಡಿದೆ. ಕೆಡವ ಕಾರ್ಮಿಕ ಮುಖ್ಯಂತರು ಸೋಮವಾರ ಒಂದು ದಿನದ ಸಾರ್ವತ್ರಿಕ ಮುಖ್ಯಂತರು ಸೋಮವಾರ ಒಂದು ದಿನದ ಸಾರ್ವತ್ರಿಕ ಮುಖ್ಯಂತರು ಸೋಮವಾರ ಒಂದು ದಿನದ ಸಾರ್ವತ್ರಿಕ ಮುಖ್ಯಂತರು ಸೋಮವಾರ.



ಸೂಕ್ತ ನೌಕರಿ, ನಿಗದಿತ ಸಂಬಳವಿಲ್ಲದ್ದಕ್ಕೆ ಊರಿಗೆ ವಾಪಸ್ ಇಸ್ರೇಲ್: ಭಾರತೀಯ ಶ್ರಮಿಕರ ಸ್ಥಿತಿ ಅತಂತ್ರ

ಟೆಲ್ಅವಿವ್: ಲಕ್ಷಾಂತರ ರು. ಸಂಬಳ, ಉತ್ತಮ ಕೆಲಸ, ಜೀವನಮಟ್ರ ಸುಧಾರಣೆ ಮೊದಲಾದ ನಿರೀಕೆ-ಕನಸುಗಳೊಂ ಜನಾನಿಯಲ್ಟಿ ಸುಧಿಕಾಣ ಹಾಡಲಾಗು ಕುರಣ್ಣ ಕಾನುಗಳಾಗಿ ರಿಗೆ ಇಶ್ರೇಲ್ ಗೆ ಖುಷಿಯಿಂದ ತೆರೇಸದ್ದ ಭಾರತದ ಸಾವಿ ರಾರು ಕಾರ್ಮಿಕರು ಈಗ ನಿಗದಿತ ಉದ್ಯೋಗವೂ ಇಲ್ಲದೇ, ಭರವಸೆ ನೀಡಿದಷ್ಟು ಸಂಬಳವೂ ಕೈಗೆ ಸಿಗದೇ ಇರುವುದರಿಂದ ದೇಶಕ್ಕೆ ಮರಳುವುದು ಆನಿವಾರ್ಯವಾಗಿದೆ.

ದೇಶಕ್ಕೆ ಮರಗುತ್ತದು ಅಂಬಾಯ್ ವಾಗದಿ. ಗಾಜಾ ವಿರುದ್ಧ ಯುದ್ಧ ಆರಂಭ ಬಳಿಕ ತನ್ನ ನೆಲದಲ್ಲಿ ಕಟ್ಟಡ ನಿರ್ಮಾಣ ಮತ್ತಿತರೆ ಶ್ರಮದಾಯಕ ಕೆಲಸೆಗಳಲ್ಲಿ ತೊಡಗಿದ್ದ ಲಕ್ಷಕ್ಕೂ ಅಧಿಕ ಪ್ಯಾಲ್ಬೇನ್ ಕಾರ್ಮಿಕರನ್ನು ಇಸ್ರೇಲ್ ಆಡಳಿತ ಕೆಲಸದಿಂದ ತೆಗೆದುಹಾಕಿತ್ತು. ಬಳಿಕ ನುರಿತ

್ಯಾಗ್ರೇರ್ ಅತಣಕ ಕೆಲಸದಿಂದ ತೆಗೆದುಕಾಡಿತ್ತು, ಬಳಕ ನಂಬತೆ ಕಾರ್ಮಿಕರಾಗಿ ಭಾರತದಲ್ಲಿ ಮುಖ ನಾಗುಡಿತ್ತು. ಕಾರ್ಮಿಕರಾಗಿ ಭಾರತದಲ್ಲಿ ತರುಸ್ತಿಕಾಗುಡಿತ್ತು. ಕೌಶಲಯುತ ಕಾರ್ಮಿಕರಾಗು ಕರೆಸಿಕೊಳ್ಳುವ ಸಲುವಾಗಿ ಭಾರತದಲ್ಲಿ ಉದ್ಯೂ ೧೯ ಮಾರ್ಟರ ಪಡೆಸದ, ಅಭಿಕೃತ್ತು ಕಾರ್ಯಕರ್ತಿ ರಾಜ್ಯ ಗಳಿಂದ ಸಾವಿರಾರು ಕಾರ್ಮಿಕರನ್ನು ಅಯ್ಯೆ ಮಾಡಿ 1.5 ಆತ್ಮ ಕಂಪ ತಿರುಸ್ತಿಕರು ತಿರುಸುತ್ತಿಕರು ತಿರುಸುತ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸುತ್ತಿಕೆ ಅನೆಯಾಗಿದ್ದರು ತಿರುಸುತ್ತಿಕೆ ಆದರೆ ಎಂದು ಕಾರಣಕ್ಕೆ ಆಸ್ತ್ರೆಕರು ತಿರುಸ್ತಿಕರು ತಿರುಸುತ್ತಿಕರು ತಿರುಸುತ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸುತ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸ್ತಿಕರು ತಿರುಸಿಕರು ತಿರುಸ್ತಿಕರು ತಿರುಸಿಕರು ತಿರುಸ್ತಿಕರು ತಿರುಸ್ತಿಕರು ತಿರುಸಿಕರು ತಿರುಸಿಕರು ತಿರುಸಿಕರು ತಿರುಸಿಕರು ತಿರುಸಿಕರು ತಿರುಸಿಕೆ ತಿರುಸಿಕೆ ತಿರುಸಿಕೆ ತಿರುಸುತ್ತಿಕೆ ಆದರೆ ತಿರುಸಿಕೆ ತಿರುಸುತ್ತಿಕೆ ತಿರುಸಿಕೆ ತಿರುಸುತ್ತಿಕೆ ಆದರೆ ತಿರುಸಿಕೆ ತಿರುಸುತ್ತಿಕೆ ಆದರೆ ತಿರುಸಿಕೆ ತಿರುಸಿಕೆ ತಿರುಸಿಕೆ ತಿರುಸುತ್ತಿಕೆ ಆದರೆ ತಿರುಸಿಕೆ ತಿರುಸುತ್ತಿಕೆ ಆದರೆ ತಿರುಸಿಕೆ ತಿರುಸುತ್ತಿಕೆ ಆದರೆ ತಿರುಸಿಕೆ ತಿರುಸುತ್ ತಿರುಸಿಕೆ ತಿರುಸಿಕೆ ತಿರುಸಿಕೆ ತಿರುಸಿಕೆ ತಿರುಸುತ್ತಿಕೆ ಆದರೆ ತಿರುಸಿಕೆ ತಿರುಸ



ತ್ತೇವನಕ್ಕೆ ದುಡಿಯುವಂತೆ ಹೇಳುತ್ತಿದ್ದಾರೆ. ಕೆಲ ಕಾರ್ಮಕರಗೆ ಭಾಷೆ ಸಮಸ್ಥೆ ಯುದ ಸಂವಹನವೂ ಕಷ್ಟ ವಾಗಿದೆ. ಇನ್ನೇಲ್ ಉದ್ಯಮಿಗಳು ಈಗ ಚೀನಾ ಕಾರ್ಮಿಕರನ್ನು ಕಡೆಸಲು ಮುಂದಾಗಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚೀನಾ, ಉಚ್ಛೀಚ್ರಾನ ಮತ್ತಿತರ ದೇಶಗಳಿಂದ ಸುರಿತ ಕಾರ್ಮಿಕ ಚೀನಾ, ಉಚ್ಛೀಚ್ರಾನ ಮತ್ತಿತರ ದೇಶಗಳಿಂದ ಸುರಿತ ಕಾರ್ಮಿಕರನ್ನು ಕರೆಸುತ್ತಿದ್ದಾರೆ. ಪರಣಾಮ ಸದ್ಯಕ್ಕೆ ಕೆಲಸಎಲ್ಲದಂತಾಗಿರುವ ಭಾವತದ 600 ಕಾರ್ಮಿಕರು ದೇಶಕ್ಕೆ ಮರಳಬೇಕಾದ ಸ್ಥಿತಿ ಎದುರಾಗಿದೆ.

ವಿಂಗ್ ಕಮಾಂಡರ್ ಅತ್ಯಾಚಾರಕ್ಕೆ ಯತ್ತು; ದೂರು

ಶ್ರೀನಗರ: ವಿಂಗ್ ಕಮಾಂಡರ್ ತಮ್ಮ ಮೇಲೆ ಲೈಂಗಿಕ
ರ್ವಜನ್ನ ನಡೆಸಿರುವುದಾಗಿ ಭಾರತೀಯ ಪಾರ್ಯಪಡೆಯ
ಮಹಿಳು ಹೈಯಿಂಗ್ ಅಧಿಕಾರಿಗಳು ಮನ್ನು ಮತ್ತು ಹೆಚ್ಚುವ ಹೊಡೆ ಪರ್ಷದ ಪಾರ್ಟಿಗೆ ತೆರಳವಾಗ ವಿಂಗ್
ಹೊಡ್ಡರು ಈ ಶುರಿತು ಎಫ್ಎಡರ್ ವಾಣಿಗೆ ದೂರು ಈ ಹೊಡೆ ಮಡೆಗೆ ಮಾರ್ದ ಪಾರ್ಟಿಗೆ ತೆರಳವಾಗ ವಿಂಗ್
ಹೊಡ್ಡರು ಈ ಶುರಿತು ಎಫ್ಎಡರ್ ಮಾರ್ಲಿಗಳಾಗಿದೆ.
ಈ ಕುರಿತು ಬುದ್ದಾಮ್ ಫೊಲೀಸ್ ಠಾಣೆ ಅಧಿಕಾರಿಗಳು
ಕ್ರೀನಗರದಲ್ಲಿರುವ ಭಾರತೀಯ ಪಾರ್ಯಪಡೆಯುವು ಅರ್ಜಿಗೆ ಸಂಪೂರ್ಣ ಅಧಿಕಾರಿಗಳು
ಕ್ರೀನಗರದಲ್ಲಿರುವ ಭಾರತೀಯ ಪಾರ್ಯಪಡೆಯುವು ಈ ಶುರಿತು ಪರ್ಷೆಗೆ ಸಂಪೂರ್ಣ ಕೆರ್ಣವಯ್ಯರು. ಕುಟುಂಬ ಎಲ್ಲಿರೆ ಎಂದು ಕೇಳಿದ್ದರೆ ಕಂಡು ಎಂದು ಎಂಗ್ ಕಮಾಂಡರ್ ಕರ್ಮಲು, ನೆನಗೆ ಕೆರ್ಣವನ್ನ ಮರೆಗೆ ಮೊಡೆದಾಗಿ ಪ್ರತಿಸ್ಥೆ ಹೊಡೆಗೆ ಹಾರ್ಪವು ಪ್ರಕರಣಗಳು ಪ್ರತಿಸ್ಥೆ ಹೊಡೆಗೆ ಹಾರ್ಪವು ಪ್ರಕರಣಗಳು ಪ್ರತಿಸ್ಥೆ ಹೊಡೆಗೆ ಹಾರ್ಬವು ಪ್ರಕರಣಗಳು ಪ್ರತಿಸ್ಥೆ ಹೊಡೆಗೆ ಹಾರ್ಬವು ಪರ್ವತಿಗಳು ಪ್ರವಿಶ್ವವಿಗೆ ಹೊಡೆಗೆ ಹಾರ್ಲವನ್ನು ಪ್ರದೇಶಗಳು ಪ್ರವಿಶ್ವವಿಗೆ ಹೊಡೆಗೆ ಹಾರ್ಬವು ಪ್ರಕರಣಗಳು ಪ್ರವಿಶ್ವವಿಗೆ ಹೊಡೆಗೆ ಹಾರ್ಬವನ್ನು ಪ್ರದೇಶಗಳು ಪ್ರವಿಶ್ವವಿಗೆ ಹೊಡೆಗೆ ಹಾರ್ಬವು ಪ್ರಕರಣಗಳು ಪ್ರವಿಶ್ವವಿಗೆ ಹೊಡೆಗೆ ಹಾರಬಹೆಗೆ ಪ್ರವಿಶ್ವವಿಗೆ ಹೊಡೆಗೆ ಹಾರ್ಬವು ಪ್ರಕರಣಗಳು ಪ್ರವಿಶ್ವವಿಗೆ ಹೊಡೆಗೆ ಹಾರ್ಬವು ಪ್ರಕರಣಗಳು ಪ್ರವಿಶ್ವವಿಗೆ ಹೊಡೆಗೆ ಎಂದು ಮಹಿಳಾ ಅಧಿಕಾರಿಗೆ ಪ್ರವಿಶ್ವವಿಗೆ ಹಾರ್ಬವಿಗೆ ಹಾರ್ಬವು ಪ್ರಕರಣಗಳು ಪ್ರತಿಸಿಗೆ ಹೊಡೆಗೆ ಹಾರ್ಬವು ಪ್ರಕರಣಗಳು ಪ್ರವಿಶ್ವವಿಗೆ ಹೊಡೆಗೆ ಸಿದ್ದಾವೆ ಪ್ರವಿಶ್ವವಿಗೆ ಹಿಡಿಗೆ ಎಂದು ಮಹಿಳಾ ಅಧಿಕಾರಿ ಸಂಪ್ರತಿಗೆ ಹಾರ್ಬವು ಪ್ರಕರಣಗಳು ಪ್ರವಿಶ್ವವಿಗೆ ಹೊಡೆಗೆ ಸಿದ್ದಾವೆ ಪ್ರವಿಶ್ವವಿಗೆ ಹಾರ್ಬಿಕ್ ಪ್ರಕರಣಗಳು ಪ್ರತಿಸಿಗೆ ಹೊಡೆಗೆ ಹಾರಿದಿಗೆ ಪ್ರವಿಶ್ವವಿಗೆ ಹೊಡೆಗೆ ಹಾರ್ಬವಿಗೆ ಹಾರ್ಬಿಕೆ ಹಾರಿದಿಗೆ ಪ್ರವಿಶ್ವವಿಗೆ ಹೊಡೆಗೆ ಸಿದ್ದಿಗೆ ಪ್ರವಿಶ್ವವಿಗೆ ಹೊಡೆಗೆ ಸಿದ್ದಿಗೆ ಸಿದ್ದಿಗೆ ಪ್ರವಿಶ್ವವಿಗೆ ಹಾರ್ಬಿಕೆ ಹಾರಿದಿಗೆ ಪ್ರವಿಶ್ವವಿಗೆ ಹಾರಿದಿಗೆ ಪ್ರತಿಸಿಗೆ ಹಾರಿದಿಗೆ ಪ್ರತಿಸಿಗೆ ಹಾರಿದಿಗೆ ಪ್ರತಿಸಿಗೆ ಹ

ಭಾರತದಲ್ಲೂ ಆ ಮಾತು ಹೇಳುವಿರಾ?: ಬಿಜೆಪಿ ಸವಾಲು ಸಿಖ್ಖರ ಬಗ್ಗೆ ರಾಹುಲ್ ಹೇಳಿಕೆಗೆ ಬಿಜೆಪಿ ಕಿಡಿ

ಹೂಡುವುದಾಗಿ ಎಚ್ಚರಿಕೆ ನೀಡಿದೆ. ವರ್ಜೀನಿಯದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಮಾತನಾಡಿದ ರಾಹುಲ್, ಭಾರತದಲ್ಲಿ ಸಿಖ್ಖರು ವೇಟ ಧರಿಸಬಹುದೇ? ಅನುಮತಿ ನೀಡಬಹುದೇ ಬೇಡವೇ? ಅನಯಾಗುಳ ಅನಾರ್ಯ ನಡಮಾರ್ಣ ಕರಣನ್ನು ಅರಾರ್ಯ ತಮ್ಮ ಕರ್ಮಕ್ಕೆ ಹೊಗಳು ಸಾಧ್ಯವೇ? ಎಂಬುರಕ್ಕಾಗಿ ಹೋರಾಟವಾಗಿದೆ. ಇದು ಕೇವಲ ಬದು ಧರ್ಮದಲ್ಲಲ್ಲ ಎಲ್ಲಾ ಧರ್ಮದಲ್ಲಿ ಇಂಥ ಹೋರಾಟ, ಸಂಘರ್ಷಗಳು ನಡೆದಿವೆ ಎಂದು ಹೇಳಿದ್ದಾರೆ. ಎದೇಕಿ ನೆಲರಲ್ಲಿ ನಿಂತು ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹರ್ಬೀಪ್ ಸಿಂಗ್

ಡೆಕಲೇ ಆಮೆಂಕ ಪ್ರವಾದದಲ್ಲಿರುವ ರಾಹುಲ್ ಗಾಂಧಿ, ಪುರಿ ಕಿಡಿಕಾರಿದ್ದು, ರಾಹುಲ್ ಸಹ್ಮ ತೀಯದೆ ಮತತ್ತಾನಿಸುವ ಬೈವಿದ್ಯತೆಗೆ ಧಕ್ಕೆಯಾಗುವ ಹೇಳಿಕೆಗೆ ಕಿಡಿಕಾರಿದ ಜೀಟಿ, ರಾಹುಲ್ ಎರುವು ರಾಹು ರೀತಿ ಹೇಳಿಕೆ ನೀಡುವುದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಹಾಗುವುದಾರೆ ಕಾಂಗ್ರೆಸ್ ಆಡಳಿತದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ 1984ರಲ್ಲಿ ಗಳಲ್ಲಿ ನಡೆದಾಗೆ ಮನೆಯಿಂದ ಹೊರಗೆ ಎರಡು ಮಾಡುವುದಾಗಿ ಎಚ್ಚರಿಕೆ ನೀಡಿದೆ. 3000 ಅಮಾಯಕ ಸಿಖ್ಯರನ್ನು ಕೊಲ್ಲಲಾಯಿತು. ಆಗ ಸಿಖ್ಯರು ಪೇಟ ಧರಿಸಲು ಹೆದರುತ್ತಿದ್ದರು ಎಂದು ತಿರುಗೇಟು ಕೊಟ್ಟವ್ಯಾರೆ. ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್ ವಿರುದ್ಧ ಪ್ರಕರಣ

ವಿನಾರ್ದಾಕ್ಷಕ ಹೇಳಿಕೆ ನೀಡಿದ ರಾಹುಲ್ ಖರುದ್ರ ಪ್ರಕಿಂಟ್ ದಾಖಲಿಸಿ, ಅವರಪ್ಪು ಕೋಟ್ ಗೆ ಎಳೆಯುತ್ತೇದೆ ಎಂದು ಜಜೆಪಿ ನಾಯಕ ಆರ್.ಪಿ.ಸಿಂಗ್ ಎಚ್ಚಂಕೆ ನೀಡಿದ್ದಾರೆ. ರಾಹುಲ್ ಆಮೆಂಕರಲ್ಲಿ ನೀತು ಸಿಬ್ಬರ ಬಗ್ಗೆ ಏನು ಹೇಳುತ್ತಿದ್ದಾರಿಕೆ, ಅವನ್ನು ಭಾರತದಲ್ಲಿ ಬಂದು ಹೇಳಲಿ ಎಂದು ಸಿಂಗ್ ಸವಾಲೆಸೆದರು.



ಗುಜರಾತ್ ರಾಜ್ಯ ದಲ್ಲಿ ಇತ್ತೀಚಿನ ಧಾರಾತಾರ ಮಳೆಯಿಂದ ಕರೋಲ್ ನದಿ ಉಕ್ಕರಿದೆ. ದಿಶ್ಲೀರ್ ಪ್ರವಾಹ ಬಂದಿದ್ದರಿಂದ ರ ಬರುತ್ತಿದ್ದಾರೆ. ಮತ್ತು ಸಂದರ್ಭದಿದ್ದರು ಮತ್ತು ಸಂಕರ್ಣ ಮತ್ತು ಪ್ರಾಹದಲ್ಲಿ ಕಾರು ಸಿಲುಕೊಂಡಿದ್ದರುಂದ ಅದರಲ್ಲಿದ್ದ ಸುರೇಶ್–ದೈನಾ ಮಿಸ್ತಿ ದಂಡತಿ ಹದ ಉಳಿಸಿದ್ದಾರೆ ಬಂಕಾರ ಮತ್ತು ಸಂಕರ್ಣದ್ದಾರೆ, ನೀಟೆ ಕಾಲ ಕಾರಿನ ಮಕಲೇರಿದ್ದಾರೆ, ನೀಟೆ ಕಾಲ ಕಾರಿನ ಭೂಕಿಸುತ್ತೇ ಮಳಿತು ಪರದಾಹುತ್ತ, ಪೂರ್ಣಕ ಕರೆ ಮಹುತ್ತಾ ಇದ್ದ ದೃಷ್ಟೆ ಪ್ರದರ್ಶ ಅಗಿದೆ. ಆ ಬಳಕ ಅಾಡಿಸುವುದ ಭಾಗಿದೆ, ಅದಳ ಸಿಬ್ಬರಿತಿ ಹಗ್ಗಳು ನೆರವಿಸಿಂದ ದಂಡತಿಯನ್ನು ರಕ್ಷಿಸಿ ದರಕ್ಕೆ ಕರತಂದಿದ್ದಾರೆ.

ರಾಜಸ್ಥಾನದ ಅಜ್ಫೀರ್ ನಲ್ಲಿ ರೈಲು ಹಳಿ ತಪಿಸಲು ಮತ್ತೊಂದು ಯತ್ರ । ಅಧಿಕಾರಿಗಳ ಸಮಯ ಪ್ರಜ್ಞೆ, ತಪ್ಪಿದ ಅನಾಹುತ

ರೈಲು ಹಳಿ ಮೇಲೆ ಕ್ವಿಂಟಾಲ್ ತೊಕದ ಸಿಮೆಂಟ್ ಕಲ್ಲು

ಚೈ ಹರ: ಕೆಲಂನಗಳ ಹಿಂದೆ ರೈಲ್ವೇ ಹಾಗೆ ಗ್ಯಾಸ್ ಸಿಲಂಡರ್ ಆಡ್ಡ ಇಟ್ಟು ಹಳತ್ತುವಂಡೆ ಮಾಡಲು ಯತ್ನಿಸಿರುವ ಘಟನೆ ವರದಿಯಾದ ಚಿನ್ನಲ್ಲಿ ಸಂಕಾರ್ಯ ಎಂದು ಮತ್ತೆ ತ್ರಿ ಬಯಲಾಗಿದೆ. ರಾಜ್ಯಾನದ ಆಚ್ಛಲ್ಪನ್ನಲ್ಲಿ ಈ ಘಟನೆ ನಡೆಯಿದ್ದ, ಕೈಲ್ವೆ ಹಳಗಾ ಮೇಲೆ ಸು ಮಾರು ಒಂದು ಕಿ.ಮೀ ಎರಡು ಸಿಮೆಂಟ್ ಬ್ರಾಕ್ಸ್ ಗಳನ್ನು ಇಟ್ಟು ರೈಲ್ವ ಹಳಗಾ ತ್ರೀಸ್ರಿಂದ ಯತ್ನ ತರ್ಜನೆ. ಸರಂಭಾ ಮತ್ತು ಬಂಗಾರ್ ಗ್ರಾಮಗಳ ಮಧ್ಯೆ ಈ ಘಟನೆ ನಡೆಯಿದ್ದು, ಒಂದೂಡರ ಕ್ರೀಸಾರ್ ತಾರ್ಡ್ ಈ ಘಟನೆ ನಡೆಯಿದ್ದು, ಒಂದೂಡರ ಕ್ರೀಸಾರ್ ತಾರ್ಡ್ ಕಾರ್ಯ ಇಟ್ಟು ನಡೆಯಿದ್ದು, ಒಂದೂಡರ ಕ್ರೀಸಾರ್ ತಾರ್ಡ್ ಕಾರ್ಯ ಇಟ್ಟು ನಡೆಯಿದ್ದು, ಒಂದೂಡರ ಕ್ರೀಸಾರ್ ಕಾರ್ಯ ಇಟ್ಟಾಗೆ ನಡೆಯೆ ಮತ್ತಿ ಬರ್ಗಾರ್ ಮಾರ್ಡ್ ಅಂಡಿಯಾ ಲಿಬುಕಿಡ್ ಅಂಡಿಯಾ ಲಿಬುಕಿಡ್ ಅಂಡಿಯಾ ಲಿಬುಕಿಡ್ ಅಂಡಿಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂಡೈತ ಮೂಲಗಳು ಮತ್ತು ಎಫ್ಡ್ಇಬಂದರೆ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂಡೈತ ಮೂಲಗಳು ಮತ್ತು ಎಫ್ಡ್ಇಬಂದರೆ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂಡೈತ ಮೂಲಗಳು ಮತ್ತು ಎಫ್ಡ್ಇಬಂದರೆ, ಪೂಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂಡೈತ ಮೂಲಗಳು ಮತ್ತು ಎಫ್ಡ್ಇಬಂದರೆ, ಪೂಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂಡೈತ ಮೂಲಗಳು



ಸಿಸಿಐಎಲ್ ಉದ್ಯೋಗಿಗಳಾದ ರವಿ ಬುಂದೇಲಾ ಸಿಸಿಎಎರ್ ಉದ್ಯೋಗಿಗಳಾದ ಕವಿ ಬುದರೇಶಾ ಮತ್ತು ವಿಶ್ವರೀಶ್ ದಾಸ್ ಅವರು ಬ್ಯಾಕ್ ಗಳ ಬಗ್ಗೆ ರಾತ್ರಿ 10:36 ಕ್ಕೆ ತೀರೆ ಪಕ್ಷಗು ಪ್ರತಾಜಕ್ ದಾಖ ರಿಸಿದ್ದಾರೆ ಮತ್ತು ಪೊಲೀಕರ ಸ್ವಲ ಸಮಯವರ್ಶ್ಯ ಸಕ್ಷಕ್ಕೆ ತಲುಪಿದ್ದಾರೆ. ಪೊಲೀಕರ ಸ್ವಲ ಸಮಯವರ್ಶ್ಯ ಸಕ್ಷಕ್ಕೆ ತಲುಪಿದ್ದಾರೆ. ಪೊಲೀಕರ ಸ್ವಲ ಸಮಯವರ್ಶ ನಡೆತು ಪ್ರತ್ನೆ ಹೇಗಳ ಬದಿಯಲ್ಲಿ 1 ಕಿಮೀ ದೂರದಲ್ಲಿ ಎರಡು ಮುರಿದ ಸಿಮೆಂಟ್ ಬ್ಲಾಕ್

ಗಳನ್ನು ಹಾಕಿರುವುದು ಕಂಡಾದಲ್ಲ ರೈಲು ದುರಂತಗಳು ತೋಲಿಂದ ಮೇಲಿ ನಡೆಯು ತ್ರಲೇ ಇವೆ. ಉತ್ತರಪ್ರದೇಶದಲ್ಲಿ ದುಷ್ಕರ್ಮಿಗಳು ರೈಲ್ವೇ ಹಳಗೆ ಎಲ್ಲಿಜಿ ಸಿಲಿಂಡರ್ ಅಡ್ಡಲಾಗಿಟ್ಟು ರೈಲು ಹಳಿತಪ್ಪವಂತೆ ಮಾಡಲು ಸಂಚರಿ ರಹಿಸಿಸಿ ಧಾರೆ. ಅದೃಷ್ಟವರಾತ್ ಅಧಿಕಾರಿ ಗಳ ಸಮಯ ಪ್ರಜ್ಞೆಯಿಂದಾಗಿ ಅನಾಹುತವೊಂದು ತಪ್ಪಿದೆ.

ಪ್ರಕ್ಷೆಯಿಂದಾಗಿ ಅನಾಹುತ್ತೊಂದು ತಟ್ಟದೆ. ಅಂತ್ರರ ಪ್ರದೇಶದ ತಾನ್ಯಾದವಳ್ಳಿ ಭಾನವಾದ ಪ್ರದೇಶದ ಸಾತ್ರಿಯನ್ನು ಭಾನವಾದ ಪ್ರದೇಶದ ಸಾತ್ರಿಯನ್ನು ಭಾನವಾದ ಪ್ರದೇಶದ ಸಂಪರ್ಕ್ಷ ಪ್ರಾಥಾನ್ ಯಾವುದೇ ದುರುವ ಸಂಭವಿಸ್ಥೆ ಬ್ಲು ಉತ್ತರ ಪ್ರದೇಶದ ಎರಡನೇ ದೊಡ್ಡ ನಗರ ಪಾರ್ವ ಕಾನ್ಯರ ಮತ್ತು ಹೆಯು ಹರಿಯಿದೆ ಆದ ಸಾವರ್ ಕಾನ್ಯರ ಮತ್ತು ಹೆಯು ಹರಿಯಿದೆ ಆದ ಸಾವರ್ ಕಾನ್ಯರ ಮತ್ತು ಹೆಯು ಹರಿಯಿದೆ ಆದ ಸಾವರ್ ಕಾನ್ಯರ ಮತ್ತು ಹೆಯು ಹರಿಯಾಗಿ ಪ್ರಕ್ರಿಯನ್ನು ಸಂಪರ್ಕಿಸುವ ಕಾನ್ಯರದ ವಿರ್ವಾಮಕ್ಕರದಲ್ಲಿ ಸಿರಿಯನ್ ಡಿಸಿ ಮಹಳ ಕಾನ್ಯರದ ವಿರ್ವಾಮದ ನಿಲ್ಲೆ ಸಾತ್ರಿಯ ಸಿರಿಯನ್ ಅನ್ನು ಪಾಳಗಳ ಮೇಲೆ ನಿಲ್ಲಿಸಲಾಯಕು

ಹಳಿತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಮಾಹಿತಿ ಪಡೆದ ಕೂಡಲೇ ಹಿರಿಯ ಅಧಿಕಾರಿಗಳು ಮಾಹಿತಿ ಪಡೆದ ಕೂಡೇಕೆ ಓರಿಯ ಅಧಿಕಾರಿಗಳು ಸ್ಟಳಕ್ಕೆ ಧಾಮಿಕಿ ಸಾಬೀಲನೆ ನಡೆಸುವರು. ಏಧಿ ಎತ್ತಾನ ತಂಡವನ್ನು ಕರೆಸಲಾಗಿದ್ದು, ಧೈಲ್ವೇ ರಕ್ಷಣಾ ಪಡೆ ಕೂಡ ಈ ಬಗ್ಗೆ ತನುವೆ ಸಡೆಸುವರೆ ಎಂದು ಹಿಂದು ಪ್ರತಿಸರ್ ಅಧಿಕಾರದೊಬ್ಬರು ತಿಳಿಸಿ ಪ್ರಾರೆ. ಹಳಗಳ ಮೇಲೆ ಸಿಳಿಂಡರ್ಗಳನ್ನು ಇಟ್ಟರು ಪ್ರದೇಖ ಪ್ರಕೀಣೆ ಫೈಲತ್ (ಬಲಾಲಿ) ಗೂರರಿಂ ದರ್ಲೇ ಗಮಾನಿಸಿದ್ದು, ತಕ್ಷಣ ಬೈಲ್ ರಾಕಿಧ್ಯಾನೆ. ಧೈಲು ನಿಲ್ಲವ ಮುಖ್ಯವೇ ಸಿಲಿಂಡರ್ಗೆ ಡಿಕ್ಕ ಮೊಡದಿದೆ ಆದರೆ ಡಿಕ್ಕೆಯ ಪರೀಕಾಮ ವಾಗಿ ಸಿಲಿಂಡರ್ ಹಳಿಯಿಂದ ದೂರ ಸರಿವಿದೆ. ಫಟ ನಿರ್ಮಾನಕ್ಕೆ ಸಾರ್ಕಾರಿ ಸಾಕ್ಷೆಗೆ ಸರಿವಾರ ಸಾಕ್ಷಿಗೆ ಸಂಕ್ಷೆಗೆ ಸಾಕ್ಷಣವು ನಾಗಿ ಸಿಲಿಂಡರ್ ಹಳಿಯಿಂದ ದೂರ ಸರಿವಿದೆ. ಫಟ ಸಿಲಿಂಡರ್ ಹಳಿಯಿಂದ ದಾರಿ ಸಿಲಂಬ. ್ಯಾಟ ನೆಯ ನಂತರ, ಕಾಳಿಂದಿ ಎಕ್ಸ್ ಪ್ರೆಸ್ ಸುಮಾರು 20 ನಿಮಿಷಗಳ ಕಾಲ ಸ್ಥಳದಲ್ಲಿ ನಿಂತಿತ್ತು ಮತ್ತು ಪರಿಶೀರನೆಗಾಗಿ ಬಿಲ್ದರ್ ನಿಲ್ದಾಣದಲ್ಲಿ ಮತ್ತ

THIS IS A PUBLIC ANNOUNCEMENT FOR INFORMATION PURPOSES ONLY AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES NOR IT IS A PROSPECTIOS ANNOUNCEMENT NOT FOR RELEASE, PUBLICATION OR DISTRIBUTION, DIRECTLY CONTRIBED INDIA. INITIAL PUBLIC OFFERING OF EQUIP SHARES ON THE WAN BOARD OF THE SEE LIMITED (1985) AND PATIONAL STOCK EXCHANGES OF NOR LIMITED (1985). AND TOGETHER WITH BSE, EXTENDED IN COMPLIANCE WITH CHAPTER II OF THE SECURITIES AND EXCHANGE BOARD OF INDIA (1981) OF PUBLIC AND DISCLOSURE REQUIREMENTS) REQUILATIONS, 2/18, AS AMENCED (1981) OF ISSEIN COR REQUIREMENT OF THE INDIA AND ANNOUNCE (1981) OR THE PUBLIC AND DISCLOSURE REQUIREMENTS) REQUIREMENTS.





ATHER ENERGY LIMITED

Our Company was originally incorporated as "Ather Energy Privale Limited" as a private limited company under the provisions of the Companies Act, 1956, pursuant to a certificate of incorporation dated October 21, 2013, issued by the Register of Companies, Termi Nature, Chemical, Anderson and Nicober Islands. Pursuant to a change is the registered office of our Company, a certificate of registerion dated May 31, 2013, easis used by the Registered Companies, Kamatakas at Basignitos. Upon the conversion of our Company for a public limited company, pursuant to a board residuation dated American 25, 2024, and a companies, Central Processing Companies, Namelakas at Basignitos. Upon the conversion of our Company for a public limited company, pursuant to a board residuation dated American 25, 2024, and a companies, Central Processing Central Pro

PROMOTERS OF OUR COMPANY: TARUN SANJAY MEHTA, SWAPNIL BABANLAL JAIN AND HERO MOTOCORP LIMITED

PROMOTERS OF OUR COMPANY TARUN SANJAY MEHTA, SWAPNIL BABANLAL JAIN AND HERO MOTOCORP LIMITED DINITAL PUBLIC OFFERING OF | EQUITY SHARES OF FACE VALUE OF \$1 EACH (FEOURTY SHARES) OF ATHER BENERCY LIMITED (DUTY COMPANY) OR THE SUSURY FOR CASH AT A PROCESS OF THE SUSURY FOR CASH AT A CASH

("EMPLOYEE DISCOUNT"). THE PRICE BAD, EMPLOYEE DISCOUNT, IF ANY, AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS, AND WILL BE ADVERTISED IN ALL EDITIONS OF [+] (A WIDELY CRICULATED HIND) NATIONAL DAILY NEWSPAPER, ALL EDITIONS OF [+] (A WIDELY CRICULATED HIND) NATIONAL DAILY NEWSPAPER, AND [+] EDITIONS OF [+] (A WIDELY CRICULATED HIND) NATIONAL DAILY NEWSPAPER, ANN [+] EDITIONS OF WORKING OF KARRIANCA WHERE OUR REGISTERED OFFICE IS LOCATED, AT LEAST TWO WORKING DAVE PROR TO THE DOL OFFICE OFFICIEND DATE AND SHALL DE MADE AVAILABLE TO THE STOOK EXGINANCE) FOR UPLOADING ON THEIR RESPECTIVE WEDGITES, IN ACCORDANCE WITH HE SEBLICOR REGULALIONS.

ACCORDANCE WITH THE SEBILICAN REGULATIONS.

OUR COMPANY NO CONSULTATION WITH THE BRAUS, MAY CONSIDER AN INSULE OF SPECIFIED SECURITIES AS MAY BE FREMITTED UNDER THE APPLICABLE LAW AGGREGATING UP TO \$4.200 MILLION PRIOR TO FAIL OF THE RED HERRING PROSPECTUS WITH THE ROC ("PREJIPO PLACEMENT"). THE PRE-IPO PLACEMENT IS UNITED THAT OF THE PRE-IPO PLACEMENT, THAT THERE IS NO QUARANTEE THAT OUR COMMANY MAY PROCECED WITH THE OFFER ON THE OFFER MAY BE SUCCESSION. AND WILL RESULT INTO LISTING OF THE COUNTY SHARES ON THE STOCK EXCHANGES, FURTHER, RELEVANT DISCLOSURES IN RELATION TO SUCH NITIMATION TO THE SUBSCRIBERS TO THE PRE-IPO PLACEMENT, THAT THERE HAD NOT IN A PROCECED WITH THE OFFER OF THE OFFER MAY BE SUCCESSION. AND WILL RESULT INTO LISTING OF THE COUNTY SHARES ON THE STOCK EXCHANGES, FURTHER, RELEVANT DISCLOSURES IN RELATION TO SUCH NITIMATION TO THE SUBSCRIBERS TO THE PRE-IPO PLACEMENT (IF UNDERTAKED, SHARES ON THE STOCK EXCHANGES, FURTHER, RELEVANT SCHOOL OF THE RIPH AND PROSPECTUS.

subject to the Bild Offer Pencis of accesseding 19 Working plays. Any revision in the Price Band, and the revised Bild Offer Pencis, if, applicable, that Bill weldy disseminated by individual to the Bild Scores Bank), as applicable, as applicable.

The Offer Cell Pencis Pencis and the Section of Pencis Band, and the revised Bild Offer Pencis II, applicable (a) Expension (Bill Pencis II) and the Pencis Band, and the Pencis Band, and the Pencis III and the Pencis III

rouses, where unserve undgraftering, are proposed to be session a stock schalaries.

Easile of the share again and applied structure and the names of the arginarious to the memorandum and the number of shares subscribed by them of our Company, please see the section titled "Capital sture" beginning on page 103 of the DRHP. The liability of the members of our Company is limited. For details of the main objects of our Company as contained in the Memorandum of Association, please see the

section that I matery and design output material material material output of the page 2000 the Drawn.								
	REGISTRAR TO THE OFFER							
AXIS CAPITAL	◆ HSBC	JM FINANCIAL	NOMURA	LINK Intime				
Axis Capital Limited Axis Huse, 1st Floor PB, Marg, Wolf Murthal -400 02s, Maharashira, India Telephone: 491 22 4325 2183 Email: sherenergy pro@axiscap.in Investor grievance email: completistigassiscap.in Website: www.axiscapita.on.in Contact Person. Sagr. Jatakiya SEBI Registration No.: IlMM000012209	ISSC Securities and Capital Markets (India) Private Limited 5290, Mahatma Gandhi Road, Fort Mumbai -400 UNI, Maharashri, India Telephone: +91 22 6894 1298 Email: atherogal/babc.coin Investor grievance email: Website: 11tb; Niven Lusiness: Istac.co. inlenghregulations/fasb-socurifies- andcapital-manion. Rahi Tiwani / SER Registers No. 11MM00101383	JM Financial Limited 70 Flox, Chergy Appssahed Marghe Marg, Prabhadevi, Mumbal - 400 '025, Maharashita, Lide 2630 0300 E-mail: afterenergy.joo@jmfl.com Investor Grievance email: grievance.du@jmfl.com Website: www.jmfl.com Contact Person, Prachee Dhuri SEBI Registration No.: INMO0001036	Nomura Financial Advisory and Socurities (mids) Private Lamited Ceejay House, Level 11 Plot F. Shivasgar Estate, Dr. Amie Besant Road, Work, Marthari - 400 018, Maharashtra, India Telephone: 1912 - 2403 * 4037 E-mail: eliterpoig/grounus.com Website: www.nomurahodings.com/ompanyscopies/sindia/mids.html Contact Person: Vishal Karijani / Acay 1849 - 2403 * 4037 E-mail: eliterpoig/grounus.com Website: www.nomurahodings.com/ompanyscopies/india/mids.html Contact Person: Vishal Karijani / Acay 1849 - 2403 * 4037 *	Link Intine India Private Limited C101, 1st Flox, 247 Park LB.S. Marg, Viktrolf (West) Mumbei - 400 G8 Maharashra, India C14-191 (10 011 494) E-mail: alterenergy loo@inkintime.co.in controlled the C15				

All capitalized terms used herein and not specifically defined shall have the same meaning as ascribed to them in the DRHF

For ATHER ENERGY LIMITED
On behalf of the Board of Disserter-

Tables September 10, 2024

ATHER RENDO TUTTED by proposing, subject to applicable statistory and regulatory requirements, receipt of requisite approvals, market conditions and other considerations, to make an intelligible. Early Shares and filed the DRFH with SEBI and the Stock Exchanges on September 9, 2024. The DRFH eval be available on the webbled of SeBI all was well applicated from the SeBI and the Stock Exchanges on September 9, 2024. The DRFH eval be available on the webbled of the Company at was washerengycom and on the vebble of the Company at was washerengycom and on the sebility of the Company at washerengycom and on the sebility of the Company at washerengycom and on the sebility of the Company at washerengycom and on the sebility of the Company at washerengycom and on the sebility of the Company at washerengycom and on the sebility of the Company at washerengycom and on the sebility of the Company at washerengycom and on the sebility of the Company at washerengycom and the Company at washerengy at the Company at the Company at the Company at washerengy at the Company at